

# Labour Department

Note: same steps can be followed for the other services of Labour Dept.

Following are the list of Services:-


- I. Shrama Samarthyaa.

**Application flow of this manual: Applicant to LI to Board to Technical Advisor to Applicant**


**Steps for Applicant.**


## Ex.: Application for SHRAMA SAMARTYA

1. Register if new user and login or Login if credentials available.




2. Go to MENU->Apply for services->search for desired service->click on it->Application to be filled opens





3. Fill in all mandatory fields -> submit



Address where Beneficiary registered/ಫಲಾನುಭವಿ ನೋಂದಾಯಿಸಿದ ವಿಳಾಸ

State/ರಾಜ್ಯ \* Karnataka

District/ಜಿಲ್ಲೆ \* BANGALORE URBAN

Taluk/ತಾಲ್ಲೂಕು \* BBMP

Gram Panchayat/ಗ್ರಾಮ ಪಂಚಾಯತ್ \* BBMP

Village/Ward/ಗ್ರಾಮ/ವಾರ್ಡ್ \* 4-Yelahanka Satellite Town (Circle 24)

Payment of subscription amount Dynamic grid/ವಂತಿಗೆ ಪಾವತಿಯ ಮೊತ್ತ

Payment of Subscription amount \*

Subscription/ವಂತಿಗೆ *	Date/ಪಾವತಿಯ ದಿನಾಂಕ/ಗಳು *	Bank name/ಬ್ಯಾಂಕಿನ ಹೆಸರು *	Branch name/ಬ್ಯಾಂಕ್ ಶಾಖೆಯ ಹೆಸರು *	Amount/ಮೊತ್ತ *
First Subscription	15/05/2019	SBI	SBI	5000
Last Subscription	15/05/2019	SBI	SBI	5000

Number of years of registered/ನೋಂದಣಿಯಾದ ಒಟ್ಟು ವರ್ಷಗಳು \* 0

Total amount of subscription to be paid/ಪಾವತಿಸಬೇಕಾದ ಒಟ್ಟು ವಂತಿಗೆಯ ಮೊತ್ತ \* 10000

Total amount of subscriptions paid/ಪಾವತಿಸಿದ ವಂತಿಗೆಯ ಒಟ್ಟು ಮೊತ್ತ \* 10000

Job and skill of the applicant/ಅರ್ಜಿದಾರರ ಕೆಲಸ ಮತ್ತು ಕೌಶಲ್ಯ

Select the skill/trade/ ಕೌಶಲ್ಯ / ವೃತ್ತಿಯನ್ನು ಆಯ್ಕೆಮಾಡಿ \* Masonary

Select the training/ತರಬೇತಿ ಆಯ್ಕೆಮಾಡಿ \* masonry gr 11

Select the training location/ತರಬೇತಿ ಸ್ಥಳವನ್ನು ಆಯ್ಕೆಮಾಡಿ \* Bangalore urban

Experience/ಅನುಭವ \* Masonary

Select the income type/ಆದಾಯ ವಿಧಾನವನ್ನು ಆಯ್ಕೆಮಾಡಿ \* Daily Wage/ದಿನಗೂ

Enter the income/ಆದಾಯವನ್ನು ನಮೂದಿಸಿ \* 10000

Number of days employment per year/ವರ್ಷದಲ್ಲಿ ಒಟ್ಟು ಕೆಲಸ ನಿರ್ವಹಿಸಿದ ದಿನಗಳು \* 30

Tools owned/ಹೊಂದಿರುವ ಉಪಕರಣಗಳು \* tools

Skills Required/ಅಗತ್ಯವಾಗಿರುವ ಕೌಶಲ್ಯ \* masonry

Tools required/ಅಗತ್ಯವಾಗಿರುವ ಉಪಕರಣ \* tools

Protective gear required/ಅಗತ್ಯವಾಗಿರುವ ಸುರಕ್ಷಾ ಕವಚಗಳ ಅಗತ್ಯತೆ \* protect

Declaration/ಘೋಷಣೆ

**Declaration/ಘೋಷಣೆ**

1. I hereby Confirm that I shall attend the full training and will use the tool and protective gear for work purposes and not sell or lease or mortgage the same.

2. I understand that the Board as the right to cancel the tools/ gear/training if I dont complete the same or due to mis behaviour or misdemeanor of any kind.

1.ನಾನು ಫೋರ್ ತರಬೇತಿಗೆ ಹಾಜರಾಗುತ್ತೇನೆಂದು ಮತ್ತು ಉಪಕರಣಗಳು ಮತ್ತು ರಕ್ಷಣಾತ್ಮಕ ಸಲಕರಣೆಗಳನ್ನು ಕೆಲಸದ ಉದ್ದೇಶಕ್ಕಾಗಿ ಏಳಿಸಿಕೊಳ್ಳುತ್ತೇನೆಂದೇ ಹೊರತು ಮಾರಾಟ ಅಥವಾ ಘೋಷಣೆ ಅಥವಾ ಅಡಮಾನಗಳಿಗಾಗಿ ಮಾರಾಟವಾಗುವುದಿಲ್ಲವೆಂದು ದೃಢೀಕರಿಸುತ್ತೇನೆ.

2.ನಾನು ತರಬೇತಿಯನ್ನು ಫೋರ್ ಗೊಳಿಸದಿದ್ದಲ್ಲಿ, ಅಥವಾ ಯಾವುದೇ ರೀತಿಯ ದುರುಪಯೋಗದಿಂದಾಗಿ ಉಪಕರಣಗಳು/ರಕ್ಷಣಾತ್ಮಕ ಸಲಕರಣೆಗಳ/ತರಬೇತಿಯನ್ನು ರದ್ದುಗೊಳಿಸುವ ಹಕ್ಕನ್ನು ಮಂಡಳಿಯ ಹೊಂದಿದೆ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ.

I Agree

**Additional Details**

Application Reference Number(Token Number)

Register Number

Serial Number

Application Received On \*

Apply to the Office \*

4. Enter captcha and Click on 'submit'

**Additional Details**

Application Reference Number(Token Number)


Register Number

Serial Number

Application Received On \*


Apply to the Office \*

**Word verification**




Please enter the characters shown above

5. Enter OTP and click on 'Validate'.



6. Review of the application after submission.



Inbox (106) - gopichitra@gmail.com | Sevasindhu-Ops3 - Outlook Web | Sevasindhu-PreProd | New Tab

https://serviceonline.gov.in/configureka/applyPageForm.do?OWASP\_CSRFTOKEN=NNQ3-AIZH-ISYC-CM2D-OXRQ-FKZS-EGJI-DSTH&UID=d4a2fd61-258b-4dd2-8948-9d0ceaff1124

Age at the time of registration/ನೋಂದಣಿ ಸಮಯದಲ್ಲಿನ ವಯಸ್ಸು : 19

Permanent Address of the applicant/ಅರ್ಜಿದಾರರ ಸ್ಥಿರ ವಿಳಾಸ : Address

**Address where Beneficiary registered/ಫಲಾನುಭವಿ ನೋಂದಾಯಿಸಿದ ವಿಳಾಸ**

State/ರಾಜ್ಯ : Karnataka

District/ಜಿಲ್ಲೆ : BANGALORE URBAN

Taluk/ತಾಲ್ಲೂಕು : BBMP

Gram Panchayat/ಗ್ರಾಮ ಪಂಚಾಯತ್ : BBMP

Village/Ward/ಗ್ರಾಮ/ವಾರ್ಡ್ : 4-Yelahanka Satellite Town (Circle 24)

Selected Circle/ಆಯ್ಕೆ ಮಾಡಲಾದ ವ್ಯಕ್ತಿ : Labour Inspector Office/Labour Inspector Office- Bangalore 24th Circle

**Payment of subscription amount Dynamic grid/ವಂತಿಗೆ ಪಾವತಿಯ ಮೊತ್ತ**

**Payment of Subscription amount**

Subscription/ವಂತಿಗೆ	Date/ಪಾವತಿಯ ದಿನಾಂಕ/ಗುರು	Bank name/ಬ್ಯಾಂಕಿನ ಹೆಸರು	Branch name/ಬ್ಯಾಂಕ್ ಶಾಖೆಯ ಹೆಸರು	Amount/ಮೊತ್ತ
First Subscription	15/05/2019	SBI	SBI	5000
Last Subscription	15/05/2019	SBI	SBI	5000

Number of years of registered/ನೋಂದಣಿಯಾದ ಒಟ್ಟು ವರ್ಷಗಳು : 0

Total amount of subscription to be paid/ ಪಾವತಿಸಬೇಕಾದ ಒಟ್ಟು ವಂತಿಗೆಯ ಮೊತ್ತ : 10000

Total amount of subscriptions paid/ಪಾವತಿಸಿದ ವಂತಿಗೆಯ ಒಟ್ಟು ಮೊತ್ತ 10000

Inbox (106) - gopichitra@gmail.com | Sevasindhu-Ops3 - Outlook Web | Sevasindhu-PreProd | New Tab

https://serviceonline.gov.in/configureka/applyPageForm.do?OWASP\_CSRFTOKEN=NNQ3-AIZH-ISYC-CM2D-OXRQ-FKZS-EGJI-DSTH&UID=d4a2fd61-258b-4dd2-8948-9d0ceaff1124

Total amount of subscriptions paid/ಪಾವತಿಸಿದ ವಂತಿಗೆಯ ಒಟ್ಟು ಮೊತ್ತ 10000

**Job and skill of the applicant/ಅರ್ಜಿದಾರರ ಕೆಲಸ ಮತ್ತು ಕೌಶಲ್ಯ**

Select the skill/trade/ ಕೌಶಲ್ಯ / ವೃತ್ತಿಯನ್ನು ಆಯ್ಕೆಮಾಡಿ : Masonary

Select the training/ತರಬೇತಿ ಆಯ್ಕೆಮಾಡಿ : masonry gr 11

Select the training location/ತರಬೇತಿ ಸ್ಥಳವನ್ನು ಆಯ್ಕೆಮಾಡಿ : Bangalore urban

Experience/ಅನುಭವ : Masonary

Select the income type/ಆದಾಯ ವಿಧವನ್ನು ಆಯ್ಕೆಮಾಡಿ : Daily Wage/ದಿನಗೂ

Enter the income/ಆದಾಯವನ್ನು ನಮೂದಿಸಿ : 10000

Number of days employment per year/ವರ್ಷದಲ್ಲಿ ಒಟ್ಟು ಕೆಲಸ ಮಾಡಿಸಿದ ದಿನಗಳು : 30

Tools owned/ಹೊಂದಿರುವ ಉಪಕರಣಗಳು : tools

Skills Required/ಅಗತ್ಯವಿರುವ ಕೌಶಲ್ಯ : masonry

Tools required/ಅಗತ್ಯವಿರುವ ಉಪಕರಣ : tools


Protective gear required/ಅಗತ್ಯವಿರುವ ಸುರಕ್ಷಾ ಕವಚಗಳ ಆವೃತ್ತಿ : protect

**Declaration/ಘೋಷಣೆ**


1. I here by Confirm that I shall attend the full training and will use the tool and protective gear for work purposes and not sell or lease or mortgage the same.

2. I understand that the Board as the right to cancel the tools/ gear/training if I dont complete the same or due to mis behaviour or misdemeanor of any kind.

- Click on edit to if any changes to be done else click on 'attach annexure' to attach the documents.



- Save annexure.



9. Application review after saving the application.

The screenshot shows the 'APPLICATION FOR SHRAMA SAMARTHYA' page. The left sidebar contains a menu with options: Manage Profile, Apply for services, View all available services, View Status of Application, and Manage Kiosk Operations. The main content area displays the following details:

- Application Reference No : KB801S190000014
- Name of the Applicant/ ಅರ್ಜಿದಾರರ ಹೆಸರು : Test Name
- Aadhar number/ಅಡ್ಡಾಡ್ ಸಂಖ್ಯೆ : Aadhaar Verified
- Date of Birth/ಜನ್ಮ ದಿನಾಂಕ : 31/05/2000
- Age of the Applicant/ ಅರ್ಜಿದಾರರ ವಯಸ್ಸು : 19
- Date of completion of 60 years/ 60 ವರ್ಷ ಪೂರ್ಣಗೊಂಡ ದಿನಾಂಕ : 31/05/2060
- Phone number/ ದೂರವಾಣಿ ಸಂಖ್ಯೆ : 222222222
- Registration number of the beneficiary/ ಫಲಾನುಭವಿಗಳ ನೋಂದಣಿ ಸಂಖ್ಯೆ : 1
- Date of registration of the beneficiary/ ಫಲಾನುಭವಿಯ ನೋಂದಣಿ ದಿನಾಂಕ : 15/05/2019
- Age at the time of registration/ ನೋಂದಣಿ ಸಮಯದಲ್ಲಿನ ವಯಸ್ಸು : 19

The screenshot shows the 'Address where Beneficiary registered/ಫಲಾನುಭವಿ ನೋಂದಾಯಿಸಿದ ವಿಳಾಸ' section. The details are as follows:

- Permanent Address of the applicant/ಅರ್ಜಿದಾರರ ಸ್ಥಿರ ವಿಳಾಸ : Address
- State/ರಾಜ್ಯ : Karnataka
- District/ಜಿಲ್ಲೆ : BANGALORE URBAN
- Taluk/ತಾಲ್ಲೂಕು : BBMP
- Gram Panchayat/ಗ್ರಾಮ ಪಂಚಾಯತ್ : BBMP
- Village/Ward/ಗ್ರಾಮ/ವಾರ್ಡ್ : 4-Yelahanka Satellite Town (Circle 24)
- Selected Circle/ಆಯ್ಕೆ ಮಾಡಲಾದ ವ್ಯಕ್ತಿ : Labour Inspector Office/Labour Inspector Office- Bangalore 24th Circle

Below this is the 'Payment of subscription amount Dynamic grid/ವಂತಿಗೆ ಪಾವತಿಯ ಮೂಲಕ' section, which includes a table for subscription payments:

Subscription/ವಂತಿಗೆ	Date/ಪಾವತಿಯ ದಿನಾಂಕ/ಗುರು	Bank name/ಬ್ಯಾಂಕಿನ ಹೆಸರು	Branch name/ಬ್ಯಾಂಕಿನ ಕ್ಷೇತ್ರ	Amount/ಮೊತ್ತ
First Subscription	15/05/2019	SBI	SBI	5000
Last Subscription	15/05/2019	SBI	SBI	5000

Additional details shown below the table:

- Number of years of registered/ನೋಂದಾಯಿಸಿದ ವರ್ಷಗಳು : 0
- Total amount of subscription to be paid/ ಪಾವತಿಸಬೇಕಾದ ಒಟ್ಟು ವಂತಿಗೆಯ ಮೊತ್ತ : 10000
- Total amount of subscriptions paid/ಪಾವತಿಸಿದ ವಂತಿಗೆಯ ಒಟ್ಟು ಮೊತ್ತ : 10000



Inbox (106) - gopichitra@gmail.com | Sevasindhu-Ops3 - Outlook Web | SevaSindhu-PreProd | New Tab

https://serviceonline.gov.in/configureka/editSaveAnnexure.do?OWASP\_CSRFTOKEN=NNQ3-AIZH-ISYC-CM2D-0XRQ-FKZS-EGJI-DSTH&applId=12893&citizenId=9944499&directSubmitCheck=N

### Job and skill of the applicant/ಅರ್ಜಿದಾರರ ಕೆಲಸ ಮತ್ತು ಕೌಶಲ್ಯ

Select the skill/trade/ ಕೌಶಲ್ಯ / ವೃತ್ತಿಯನ್ನು ಆಯ್ಕೆಮಾಡಿ : Masonary

Select the training/ಶಿಕ್ಷಣದ ವಿಧವನ್ನು ಆಯ್ಕೆಮಾಡಿ : masonry gr 11

Select the training location/ಶಿಕ್ಷಣದ ಸ್ಥಳವನ್ನು ಆಯ್ಕೆಮಾಡಿ : Bangalore urban

Experience/ಅನುಭವ : Masonary

Select the income type/ಆದಾಯ ವಿಧವನ್ನು ಆಯ್ಕೆಮಾಡಿ : Daily Wage/ದಿನಗೂ

Enter the income/ಆದಾಯವನ್ನು ನಮೂದಿಸಿ : 10000

Number of days employment per year/ವರ್ಷದಲ್ಲಿ ಒಟ್ಟು ಕೆಲಸ ನಿರ್ವಹಿಸಿದ ದಿನಗಳು : 30

Tools owned/ಹೊಂದಿರುವ ಉಪಕರಣಗಳು : tools

Skills Required/ಅಗತ್ಯವಿರುವ ಕೌಶಲ್ಯ : masonry

Tools required/ಅಗತ್ಯವಿರುವ ಉಪಕರಣ : tools

Protective gear required/ಅಗತ್ಯವಿರುವ ಸುರಕ್ಷಾ ಕವಚಗಳ ಅಗತ್ಯ : protect

### Declaration/ಘೋಷಣೆ

1. I here by Confirm that I shall attend the full training and will use the tool and protective gear for work purposes and not sell or lease or mortgage the same.

2. I understand that the Board as the right to cancel the tools/ gear/training if I dont complete the same or due to mis behaviour or misdeemeanor of any kind.

1. ನಾನು ಪೂರ್ಣ ತರಬೇತಿಗೆ ಹಾಜರಾಗುವುದನ್ನು ಮತ್ತು ಉಪಕರಣಗಳು ಮತ್ತು ರಕ್ಷಣಾತ್ಮಕ ಸಲಕರಣೆಗಳನ್ನು ಕೆಲಸದ ಉದ್ದೇಶಕ್ಕಾಗಿ ಬಳಸಿಕೊಳ್ಳುವುದನ್ನು ಹೊರತು ಪಡಿಸದೆ ಅಥವಾ ಬೇರೇನು ಅಥವಾ ಅದರ ಮಾರಾಟ ಅಥವಾ ಮಂಜೂರು ಮಾಡುವುದಿಲ್ಲ.

2. ನಾನು ತರಬೇತಿಯನ್ನು ಪೂರ್ಣಗೊಳಿಸದಿದ್ದರೆ, ಅಥವಾ ಯಾವುದೇ ರೀತಿಯ ದುರುಪಯೋಗದಿಂದಾಗಿ ಉಪಕರಣಗಳು/ರಕ್ಷಣಾತ್ಮಕ ಸಲಕರಣೆಗಳ/ತರಬೇತಿಯನ್ನು ರದ್ದುಗೊಳಿಸುವ ಹಕ್ಕನ್ನು ಮಂಜೂರು ಹೊಂದಿದೆ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ.

Type here to search | 10:22 15-05-2019

10. Click on E-sign and make payment.

Inbox (106) - gopichitra@gmail.com | Sevasindhu-Ops3 - Outlook Web | SevaSindhu-PreProd | New Tab

https://serviceonline.gov.in/configureka/editSaveAnnexure.do?OWASP\_CSRFTOKEN=NNQ3-AIZH-ISYC-CM2D-0XRQ-FKZS-EGJI-DSTH&applId=12893&citizenId=9944499&directSubmitCheck=N

I Agree : Yes

### Annexure List

1) Bank Passbook	Bank PassBook
2) Passport size photo	Photograph
3) Photocopy of challans of subscription paid	Challans
4) Beneficiary ID Card/Smart Card	Id Card Issued by KBOWWB


### Additional Details

Application Reference Number(Token Number)	1
Register Number	1
Serial Number	1
Application Received On	15/05/2019
Apply to the Office	Labour Inspector Office(Labour Inspector Office- Bangalore 24th Circle )


[eSign and Make Payment](#) [Cancel](#) [Print](#) [Download PDF](#) [Click here to initiate new application](#)

Type here to search | 10:22 15-05-2019


11. Click on tick mark and click on 'proceed'.




12. Enter Aadhaar number click on 'get OTP', enter OTP.



13. Make payment and Click on 'submit'



14. Acknowledgement. One can take the print of it or can export to PDF.



Applicant Address / ಅರ್ಜಿದಾರರ ವಿಳಾಸ  
Address  
2222222222

Mobile No / ಮೊಬೈಲ್ ಸಂಖ್ಯೆ  
2222222222

Type of document(s)	Document(s) Attached
Bank Passbook	Bank PassBook
Photocopy of challans of subscription paid	Challans
Passport size photo	Photograph
Beneficiary ID Card/ Smart Card	Id Card issued by KBOCWBB

Documents Submitted / ದಾಖಲಾತಿಗಳನ್ನು ಸಲ್ಲಿಸಿದ ಮಾಹಿತಿ

Payment Status / ಪಾವತಿ ಸ್ಥಿತಿ  
Payment Mode / ಪಾವತಿ ವಿಧಾನ  
Transaction ID / ವ್ಯವಹಾರ ಐಡಿ  
Transaction Date and Time / ವ್ಯವಹಾರ ದಿನಾಂಕ  
Transaction Reference Number / ವ್ಯವಹಾರ ಉಲ್ಲೇಖ ಸಂಖ್ಯೆ (As applicable)  
Total Amount Paid / ಒಟ್ಟು ಪಾವತಿಸಿದ ಮೊತ್ತ  
Application Fee / ಅರ್ಜಿ ಶುಲ್ಕ  
Service Charge / ಸೇವಾ ಶುಲ್ಕ  
Transaction Charge / ವ್ಯವಹಾರ ಶುಲ್ಕ

Payment Paid Successfully/ಪಾವತಿ ಯಶಸ್ವಿಯಾಗಿ ಪಾವತಿಸಲಾಗಿದೆ  
Cash  
Not Applicable/ಅನ್ವಯಿಸುವುದಿಲ್ಲ  
15/05/2019  
1  
80.0  
Rs. 50/-  
Rs. 30/-  
Not Applicable/ಅನ್ವಯಿಸುವುದಿಲ್ಲ

**Note:**  
1. You can check the status of this service request on website <http://sevasindhu.karnataka.gov.in/>. ಈ ಅರ್ಜಿಯ ಸ್ಥಿತಿಗಳನ್ನು ತಿಳಿಯಲು <http://sevasindhu.karnataka.gov.in/> ವೆಬ್‌ಸೈಟ್, ಲಾಗಿನ್ ಆಗಿಡಿ.

The consent of the Aadhaar number holder(s) has been taken for using Aadhaar number(s) for the under-mentioned purpose: "This Aadhaar number will be used for verifying the identity of the applicant"

Print Export to PDF Click here to initiate new application

MINISTRY OF PANCHAYATI RAJ Digital India data.gov.in in.cha.gov.in DigiY PMINDIA

Site is technically designed, hosted and maintained by National Informatics Centre  
Contents on this website is owned, updated and managed by the Ministry of Panchayati Raj  
POWERED BY SERVICEPLUS

**Steps to be performed by LABOUR INSPECTOR**

1. For office use: - login to Labour Inspector.
2. Login to Labour Inspector page.

ಕರ್ನಾಟಕ ಸರ್ಕಾರ

ಸೇವಾ ಸಿಂಧು SEVA SINDHU

ಸೇವಾ ಸಂರಕ್ಷಣೆ

**Apply for Service**

Mobile No  
OTP/Password  
96fm2k  
Type here  
Submit

Forgot Password | New user ? Register here

**Check Your Application Status**

Select Department  
Select Service  
Enter your Application ID  
Check Status Now

© All Rights Reserved Powered by SERVICEPLUS

3. Go to->MENU->message box->inbox-> Click on 'pull'

The screenshot shows the Seva Sindhu website interface. The top navigation bar includes the logo, the text 'ಸೇವಾ ಸಿಂಧು Seva Sindhu', and a user profile for 'Labour Inspector- Bangalore 24th Circle'. The left sidebar menu is expanded to 'Message Box', with 'Inbox' selected. The main content area displays 'ABOUT SEVA SINDHU' with a description of the service and its objectives.

The screenshot shows the 'Message Box / Inbox' page. The 'Please select Service \*' dropdown is set to 'Application for Shrama Samarthya -V 1' and the 'Select Task \*' dropdown is set to 'Verification by Labour Inspector'. The 'From Date' is 01/01/2017 and the 'To Date' is 15/05/2019. A 'Get Data' button is visible. Below the filters, a table shows one entry with the action 'Pull'.

Sl.No.	Application Number	Status	Action	Return to Pool
1	KB801S190000014	Initiated	Pull	

4. Click on 'View Processing History' -> click on 'Completed' to verify the applicant's application.
5. Fill mandatory fields.
6. Write remarks. Click on 'submit'.
7. Fill all mandatory fields.
8. Attach the documents.
9. Write remarks.

The screenshot shows the Seva Sindhu web portal interface. The header includes the Government of Karnataka logo, the text 'ಸೇವಾ ಸಿಂಧು Seva Sindhu', and a tree logo. The user is logged in as 'Labour Inspector - Bangalore 24th Circle'. The main content area displays application details for 'Application for Shramya Samarthy' with a current task of 'Verification by Labour Inspector'. Below this, the 'View Processing History' section shows a table with the following data:


Task Name	User	Received Date	Processed Date	Action Details
Verification by Labour Inspector	Labour Inspector - Bangalore 24th Circle	15/05/2019	NA	Under Processing
Application Submission	Kiosk	NA	15/05/2019 10:24:35	Completed

This screenshot shows the same application details as the previous image, but with a modal window open for document verification. The modal window lists the following documents:


- 4) Living Certificate (Living Certificate)
- 5) Ration Card (Ration Card)
- 6) Identity Card/Smart Card (Identity Card)

Below the document list, there are sections for 'eSigned Document' (Application form and Annexure(s)) and 'Payment Details' (Amount: 30.00(In Rs.), Receipt Number: 1, Payment Date: 15-05-2019). At the bottom, there is a field for 'Additional document name' and a 'Choose File' button.

10. Click on 'submit'.




11. Successful submission




## Steps to be performed by BOARD

1. For office use: - login to Board.
2. Login to Board page.




3. Go to->MENU->message box->inbox-> Click on 'pull'.






4. Click on 'View Processing History' -> click on 'Completed' to verify the applicant's application.
5. Fill mandatory fields.
6. Write remarks. Click on 'submit'.
7. Fill all mandatory fields.
8. Attach the documents.
9. Write remarks.
10. Click on 'submit'.




## Steps to be performed by TECHNICAL ADVISOR


1. For office use: - login to Technical Advisor.
2. Login to Technical Advisor page.



3. Go to->MENU->message box->inbox-> Click on 'pull'.



4. Click on 'View Processing History' -> click on 'Completed' to verify the applicant's application.
5. Fill mandatory fields.
6. Write remarks. Click on 'submit'.
7. Fill all mandatory fields.
8. Attach the documents.
9. Write remarks.
10. Click on 'submit'.



Application Reference Number : KB801S190000014  
 Application Applied Date : 15/05/2019  
 Application Due Date : 29/06/2019

Receipt Number : 1  
 Payment Date : 15-05-2019

Additional Details

Application Reference Number (Token Number)	1
Register Number	1
Serial Number	1
Application Received On	15/05/2019
Apply to the Office	Labour Inspector Office (Labour Inspector Office- Bangalore 24th Circle)

Remarks/ಟಿಪ್ಪಣಿ

Verification by Labour Inspector : Labour Inspector- Bangalore 24th Circle | 15/05/2019 | 15/05/2019 10:31:04 | Forwarded/ಟಿಪ್ಪಣಿ  
 Application Submission : Kiosk | NA | 15/05/2019 10:24:35 | Completed

Technical Advisor

Action/ಕ್ರಮ :  Receive the sanction order

Date of training /ತರಬೇತಿ ದಿನಾಂಕ : 15/05/2019

No of days of training /ತರಬೇತಿ ದಿನಗಳ ಸಂಖ್ಯೆ : 5

Remarks/ಟಿಪ್ಪಣಿ : Approved

Submit Reset Cancel Back to Inbox Return to Pool

MINISTRY OF PANCHAYATI RAJ | Digital India | data.gov.in | .gov.in | Deity | PMINDIA

Site is technically designed, hosted and maintained by National Informatics Centre  
 Contents on this website is owned, updated and managed by the Ministry of Panchayati Raj  
 POWERED BY SERVICEPLUS

### 11. Sign the document(DSC or e-sign)

Seva Sindhu

Digital Signature is Mandatory. How would you like to proceed? \*  Using DSC  Using eSign

Document(s) to be generated

Document Name	DSC Required	View Document
Sanction Order/ಮಂಜೂರಾತಿ ಆದೇಶ	Mandatory	

Submit Edit Form View Form Cancel Back to Inbox

Consent Authentication Form

I hereby state that I have no objection in authenticating myself with Aadhaar based authentication system and consent to providing my Aadhaar number, and/or One Time Pin (OTP) data for Aadhaar based authentication for the purposes of eSigning the document generated from the service titled "Application for Shram Samarthya". I understand that the OTP I provide for authentication shall be used only for authenticating my identity through the Aadhaar Authentication system, for obtaining my e-KYC through Aadhaar e-KYC service and for the Issuance of Digital Signature Certificate (DSC) for this specific transaction and for no other purposes. For the creation of DSC, I understand that the options that I have chosen are the ones that shall be populated in the DSC generated by the CA and I provide my consent for the same. I also understand that the following fields in the DSC generated by the CA are mandatory and I give my consent for using the Aadhaar provided e-KYC information to populate the corresponding fields in the DSC.

1. Common Name (name as obtained from e-KYC)
2. Unique Identifier (hash of Aadhaar number)
3. Pseudonym (unique code sent by UIDAI in e-KYC response)
4. State or Province (state as obtained from e-KYC)
5. Postal Code (postal code as obtained from e-KYC)
6. Telephone Number (hash of phone as obtained from e-KYC)

I understand that ServicePlus shall ensure security and confidentiality of my personal identity data provided for the purpose of Aadhaar based authentication.

I agree with above user consent and eSign terms and conditions

No Proceed

This screenshot shows a web browser window with the URL <https://esignservice1.cdac.in/esignservice2.1/OTP>. The page features logos for the Ministry of Electronics and Information Technology, Government of India, Digital India (Power To Empower), and C-DAC (Centre for Development of Advanced Computing). A message states: "You are currently using C-DAC eSign Service and have been redirected from". Below this is the "Hastakshar" logo and "C-DAC's eSign Service" text. The main content is a form titled "Aadhaar Based e-Authentication" with the following elements:

- An input field for the Aadhaar number containing "2702Z4176624" and a "Get Virtual ID" link.
- An input field for "Enter Your Aadhaar OTP".
- A checkbox for "I have read and provide my consent" with a "View Document Information" link.
- Green "Submit" and "Cancel" buttons.
- A red link: "Not Received OTP? Resend OTP".

The Windows taskbar at the bottom shows the search bar, various application icons, and system tray information including the date "15-05-2019" and time "12:30".



This screenshot shows a web browser window with the URL [https://serviceonline.gov.in/configureka/saveAfterEsignDocument.do?spdiAppId=12893&spdiAppCurrentProcessId=55036&tempItId=907&OWASP\\_CSRFTOKEN=0XGI-6192-VBQ6-67Z6-BEPT-OR3V-GQSF-QAVN](https://serviceonline.gov.in/configureka/saveAfterEsignDocument.do?spdiAppId=12893&spdiAppCurrentProcessId=55036&tempItId=907&OWASP_CSRFTOKEN=0XGI-6192-VBQ6-67Z6-BEPT-OR3V-GQSF-QAVN). The page header includes the Government of India emblem, the text "ಸೇವಾ ಸಿಂಧು Seva Sindhu", and the Kannada text "ಕರ್ನಾಟಕ ಸರ್ಕಾರ". There are also links for "Themes", "Language", and "Technical Advisor". A left-hand navigation menu contains the following items:

- Manage Profile
- Message Box
  - Inbox
  - Sent Applications
  - Revalidate Payment
- DSC Management
- Reports

The main content area displays a large white box with the text "Successfully Submitted" in red, and a "Back to Inbox" button below it. The Windows taskbar at the bottom shows the search bar, application icons, and system tray information including the date "15-05-2019" and time "11:21".

## Application approval/rejection certificate delivery certificate to APPLICANT.

1. Application acknowledgement reflection in applicant's page.
2. Go to->View status of application->View submitted application->it will list out the approved or rejected forms.
3. Below listed one approved and one rejected form. For the reference only.
4. Click on 'Rejected' to see the endorsement certificate. If
5. Click on 'Delivered' to see the approval certificate.



Application Submitted between  
 From Date : 15/02/2019 To Date : 15/05/2019 Type : Citizen

Search: shrama

SNo	Service Name	Application Reference No	Received On	Submission Date	Due Date	Current Status
97	Application for Shrama Samarthy	KB801S190000013	30/04/2019	30/04/2019	14/06/2019	Under Process
205	Application for Shrama Samarthy	KB801S190000014	15/05/2019	15/05/2019	29/06/2019	Delivered

Showing 1 to 2 of 2 entries (filtered from 220 total entries)

Application Form Detail

Application Reference Number :	KB801S190000014
Name of the Service :	Application for Shrama Samarthy
Name of the Applicant :	APPLICANT
Application due Date :	29/06/2019

S.No.	Task Name	Submitted Details by the applicant	Documents generated by the system	Status	Remarks
1	Application Submission	View	Acknowledgement	Completed	NA
2	Verification by Labour Inspector	NA	Nil	Forwarded for verification by Labour Inspector	View

**Application Form Detail**

Name of the Applicant: APPLICANT  
Application due Date: 29/06/2019

S.No.	Task Name	Submitted Details by the applicant	Documents generated by the system	Status	Remarks
1	Application Submission	View	Acknowledgement	Completed	NA
2	Verification by Labour Inspector	NA	Nil	Forwarded to the Labour Inspector for verification	View
3	Board Approval	NA	Nil	Approved by the Board	View
4	Technical Advisor Approval	NA	Sanction order	Received the sanction order	View

Showing 1 to 2 of 2 entries (filtered from 220 total entries)

**Application Form Detail**

Name of the Applicant: APPLICANT  
Application due Date: 29/06/2019

S.No.	Task Name	Submitted Details by the applicant	Documents generated by the system	Status	Remarks
1	Application Submission	View	Acknowledgement	Completed	NA
2	Verification by Labour Inspector	NA	Nil	Forwarded to the Labour Inspector for verification	View
3	Board Approval	NA	Nil	Approved by the Board	View
4	Technical Advisor Approval	NA	Sanction order	Received the sanction order	View

Showing 1 to 2 of 2 entries (filtered from 220 total entries)

**View Delivered Certificate**

KB8801S190000014.pdf



6. Sanction order(automatic downloaded copy)



-----END-----